



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೧ Part - I	ಬೆಂಗಳೂರು, ಗುರುವಾರ, ೧೫, ಮೇ, ೨೦೨೫(ವೈಶಾಖ, ೨೫, ಶಕವರ್ಷ, ೧೯೪೭) BENGALURU, THURSDAY, 15, MAY, 2025 (VAISHAKHA, 25, SHAKAVARSHA, 1947)	ನಂ. ೨೮೪ No. 284
---------------------	---	--------------------

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ:- ಶ್ರೀ ಆರ್. ಶಿವಲಿಂಗಪ್ಪ, ಪ್ರಸ್ತುತ ಸಹಾಯಕ ಆಡಳಿತಾಧಿಕಾರಿ, ಅಡ್ವೋಕೇಟ್ ಜನರಲ್‌ರವರ ಕಛೇರಿ, ಕಲಬುರ್ಗಿ ಇವರು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಅಡ್ವೋಕೇಟ್ ಜನರಲ್‌ರವರ ಕಛೇರಿಯಲ್ಲಿ ಶೀಘ್ರಲಿಪಿಗಾರರ ಹುದ್ದೆಗೆ ನೇರ ನೇಮಕಾತಿ ಮೂಲಕ ನೇಮಕಾತಿ ಹೊಂದಿರುವ ಕಾರಣಕ್ಕಾಗಿ ಅವರನ್ನು ಸರ್ಕಾರಿ ಸೇವೆಯಿಂದ ಹೊರಗಿಡುವ (to debar from Government Service) ಕುರಿತು.

ಓದಲಾಗಿದೆ: 1) ಆಡಳಿತಾಧಿಕಾರಿ, ಅಡ್ವೋಕೇಟ್ ಜನರಲ್‌ರವರ ಕಛೇರಿ, ಉಚ್ಚ ನ್ಯಾಯಾಲಯದ ಕಟ್ಟಡ, ಬೆಂಗಳೂರು ಇವರ ದಿನಾಂಕ : 05-02-2021 ರ ಅರೆ ಸರ್ಕಾರಿ ಪತ್ರ ಸಂಖ್ಯೆ: 1089/AGB/2021-23.
2) ದಿನಾಂಕ : 09-09-2022ರ ಸರ್ಕಾರದ ಪತ್ರ ಸಂಖ್ಯೆ: ಲಾ-ಎಲ್‌ಎಜಿ/13/2022. 3) ಜಿಲ್ಲಾಧಿಕಾರಿ, ಬೀದರ್ ಜಿಲ್ಲೆ, ಬೀದರ್, ಇವರ ದಿನಾಂಕ : 05-10-2023ರ ಪತ್ರ ಸಂಖ್ಯೆ: ಕಂ/ಜಾಪ/ಸಿಆರ್-64/2022-23/5715.

* * * * *

ಪ್ರಸ್ತಾವನೆ:

1. ಮೇಲೆ ಓದಲಾದ ಕ್ರಮ ಸಂಖ್ಯೆ: (1) ರ ಅರೆ ಸರ್ಕಾರಿ ಪತ್ರದಲ್ಲಿ ಶ್ರೀ. ಆರ್. ಶಿವಲಿಂಗಪ್ಪ, ಸಹಾಯಕ ಆಡಳಿತಾಧಿಕಾರಿ ಇವರ ವಿರುದ್ಧ ಶ್ರೀ ಬಿ. ಎಸ್. ಮೌನೇಶ್ವರ, ಅತ್ತಿಬೆಲೆ, ಬೆಂಗಳೂರು ಇವರು ಅಡ್ವೋಕೇಟ್ ಜನರಲ್‌ರವರ ಕಛೇರಿ, ಬೆಂಗಳೂರು ಇವರಿಗೆ ದಿನಾಂಕ : 30-09-2020 ರಂದು ದೂರು ಅರ್ಜಿಯನ್ನು ಸಲ್ಲಿಸಿದ್ದು, ಸದರಿ ದೂರು ಅರ್ಜಿಯಲ್ಲಿ "ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ, ಸರ್ಕಾರಿ ನೌಕರಿ ಪಡೆದಿರುವುದಾಗಿ ಆರೋಪಿಸಿರುತ್ತಾರೆ". ಶ್ರೀ ಶಿವಲಿಂಗಪ್ಪ, ಇವರು ಮೂಲತಃ ಕಲಬುರಗಿ ತಾಲ್ಲೂಕಿನ ನಾಗೂರ ಗ್ರಾಮದ ನಿವಾಸಿಯಾಗಿದ್ದು, ಪ್ರವರ್ಗ-2 (ಎ) ಕುರುಬ ಜಾತಿಗೆ ಸೇರಿದವರಾಗಿದ್ದು, ಇವರ ತಂದೆ ಕಾರಾಗೃಹ ಇಲಾಖೆಯಲ್ಲಿ ವಾರ್ಡನ್ ಹುದ್ದೆಯಲ್ಲಿ ಪ್ರವರ್ಗ-2 (ಎ) 'ಕುರುಬ ಜಾತಿ' ಎಂದು ನೇಮಕಹೊಂದಿ ಜಿಲ್ಲಾ ಕಾರಾಗೃಹ ಬೀದರ್ ಇಲ್ಲಿ ಚೀಫ್ ವಾರ್ಡ್ ಆಗಿ 2006 ನೇ ಸಾಲಿನಲ್ಲಿ ವಯೋ ನಿವೃತ್ತಿ ಹೊಂದಿರುತ್ತಾರೆ ಎಂದು ತಿಳಿಸಿರುತ್ತಾರೆ. ಸದರಿಯವರ ಸೇವಾ ಪುಸ್ತಕದಲ್ಲಿ ಕುರುಬ ಎಂದು ನಮೂದಾಗಿರುತ್ತದೆ. ಆದರೆ ಇವರ ಮಗ ಶಿವಲಿಂಗಪ್ಪ ಇವರು ಕಲಬುರಗಿ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ (ಎಸ್.ಟಿ) ಜಾತಿ ಪ್ರಮಾಣ ಪತ್ರ ಪಡೆಯುವ ಪ್ರಯುಕ್ತ, ಬೀದರ್ ತಾಲ್ಲೂಕಿನ ಚಿಟ್ಟಾವಾಡಿ ಗ್ರಾಮ ಅಂಚೆ ಚಿಟ್ಟಾ ನಿವಾಸಿ ಎಂದು ಸುಳ್ಳು ಹೇಳಿ ಪರಿಶಿಷ್ಟ

ಪಂಗಡ (ಎಸ್.ಟಿ.) ಪ್ರಮಾಣ ಪತ್ರ ಪಡೆದು ಅಡ್ವೋಕೇಟ್ ಜನರಲ್ ರವರ ಕಛೇರಿಯಲ್ಲಿ ಶೀಘ್ರಲಿಪಿಗಾರರ ಹುದ್ದೆಯಲ್ಲಿ ನೇಮಕಗೊಂಡಿರುತ್ತಾರೆ ಎಂದು ಆರೋಪಿಸಿರುತ್ತಾರೆ.

2. ಮೇಲಿನ ದೂರು ಅರ್ಜಿಯನ್ನು ಪರಿಶೀಲಿಸಲು ಅಡ್ವೋಕೇಟ್ ಜನರಲ್‌ರವರ ಕಛೇರಿಯ Vigilance Committee ಮುಂದೆ ಮಂಡಿಸಲಾಗಿರುತ್ತದೆ. ಸದರಿ ಕಮಿಟಿಯು ಪ್ರಕರಣವನ್ನು ಪರಿಶೀಲಿಸಿ, ವಿಚಾರಣೆ ನಡೆಸಿ, ದಿನಾಂಕ : 31-01-2022 ರ ಶಿಸ್ತು ಕ್ರಮಗಳ ನಡವಳಿ ಮತ್ತು ಸಂಬಂಧಿತ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ಸದರಿ ವಿಚಾರಣಾ ನಡವಳಿಯಲ್ಲಿ ಈ ಕೆಳಕಂಡಂತೆ ಶಿಫಾರಸ್ಸು ಮಾಡಲಾಗಿದೆ.

"12. In view of the contentious issues and the documents placed on record, the Committee is of the view that the issue requires deeper examination. Thus, the Committee felt that the same may be referred under **Rule 7(5) of the Karnataka Scheduled Castes, Scheduled Tribes and Other Backward Classes (Reservation of Appointment etc.) Rules, 1992, to the Divisional Commissioner having Jurisdiction over the said District where the Caste Certificate is issued to examine the same to take appropriate action.** Accordingly, the Committee would recommend the learned Advocate General to instruct the concerned to prefer an Appeal to the Divisional Commissioner under Rule 7(5) of Rules, 1992. The other contentions and the documents placed on record are not required to be considered in as much as the Authority having jurisdiction would conduct an enquiry into all those aspects in a full-fledged enquiry to be conducted after affording sufficient opportunity as mandated under Rule 7(5) of Rules, 1992."

3. ಮೇಲೆ ಓದಲಾದ ಕ್ರಮ ಸಂಖ್ಯೆ: (2)ರ ಸರ್ಕಾರದ ದಿನಾಂಕ : 09-09-2022ರ ಪತ್ರದಲ್ಲಿ ಶ್ರೀ ಆರ್. ಶಿವಲಿಂಗಪ್ಪ, ಸಹಾಯಕ ಆಡಳಿತಾಧಿಕಾರಿ ಇವರ ವಿರುದ್ಧ ಸ್ವೀಕೃತವಾಗಿರುವ ದೂರು ಅರ್ಜಿಗೆ ಸಂಬಂಧಿಸಿದ ದಾಖಲೆ ಮತ್ತು ವಿಚಾರಣಾ ವರದಿಗಳ ಪ್ರತಿಯನ್ನು ಜಿಲ್ಲಾಧಿಕಾರಿ, ಬೀದರ್ ಜಿಲ್ಲೆ ಬೀದರ್ ಇವರಿಗೆ ಕಳುಹಿಸಿ, ಸದರಿ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ, ಅಂತಿಮ ಆದೇಶದೊಂದಿಗೆ ಸರ್ಕಾರಕ್ಕೆ ವರದಿ ಕಳುಹಿಸಿ ಕೊಡುವಂತೆ ಕೋರಲಾಗಿರುತ್ತದೆ.

4. ಮೇಲೆ ಓದಲಾದ ಕ್ರಮ ಸಂಖ್ಯೆ: (3)ರ ಪತ್ರದಲ್ಲಿ ಜಿಲ್ಲಾಧಿಕಾರಿ, ಬೀದರ್ ಜಿಲ್ಲೆ ಇವರು ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಜಾತಿ ಪರಿಶೀಲನಾ ಸಮಿತಿಯ ಸಭೆಯ ದಿನಾಂಕ : 13-10-2022, 27-10-2022, 03-11-2022 ಹಾಗೂ ಮುಂದುವರೆದ ದಿನಾಂಕ : 17-11-2022 ರಂದು ಜಿಲ್ಲಾ ಮಟ್ಟದ ಜಾತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಶ್ರೀ ಆರ್. ಶಿವಲಿಂಗಪ್ಪ ತಂದೆ ರೇವಣಸಿದ್ದಪ್ಪಾ ಸಾ|| ಚಿಟ್ಟಾ ವಾಡಿ ತಾ|| ಜಿ|| ಬೀದರ್ ರವರ ಜಾತಿಯನ್ನು ರದ್ದುಗೊಳಿಸಲಾಗಿದೆ ಹಾಗೂ ತಹಶೀಲ್ದಾರರು ಬೀದರ್ ರವರು ದಿನಾಂಕ : 07-05-2005 ರಂದು ನೀಡಿದ್ದ ಪರಿಶಿಷ್ಟ ಪಂಗಡ ಗೊಂಡ ಜಾತಿ ಪ್ರಮಾಣ ಪತ್ರವನ್ನು ದಿನಾಂಕ : 16-02-2022 ಸಂಖ್ಯೆ: ಸಿಆರ್-164/2022-23 ರಂದು ಪರಿಶಿಷ್ಟ ಪಂಗಡ ಗೊಂಡ ಜಾತಿಯ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಆದೇಶಿಸಿರುತ್ತಾರೆ ಎಂದು ತಿಳಿಸಿ, ಸಂಬಂಧಪಟ್ಟ ದಾಖಲೆಗಳ ಪ್ರತಿಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.

5. ತಹಶೀಲ್ದಾರ ಹಾಗೂ ತಾಲ್ಲೂಕಾ ದಂಡಾಧಿಕಾರಿ, ಬೀದರ್ ರವರ ದಿನಾಂಕ : 16-12-2022ರ ನಡವಳಿ ಸಂಖ್ಯೆ: ಕಂ: ಸಂಕಿರ್ಣ : ಸಿಆರ್-164/2022-23 ರ ಆದೇಶ ಭಾಗದಲ್ಲಿ ಈ ಕೆಳಕಂಡಂತೆ ತಿಳಿಸಲಾಗಿದೆ:

"ಪೀಠಿಕೆಯಲ್ಲಿ ವಿವರಿಸಿದ ಕಾರಣಗಳ ಹಿನ್ನೆಲೆಯಲ್ಲಿ ಶ್ರೀ ಶಿವಲಿಂಗಪ್ಪ ತಂದೆ ರೇವಣಸಿದ್ದಪ್ಪಾ ಸಾ// ಚಿಟ್ಟಾವಾಡಿ ತಾ||ಚಿ|| ಬೀದರ ರವರು ದಿನಾಂಕ : 07-02-2005 ರಂದು ಪಡೆದ ಪರಿಶಿಷ್ಟ ಪಂಗಡದ "ಗೊಂಡ" ಜಾತಿ ಪ್ರಮಾಣ ಪತ್ರವನ್ನು ಸುಳ್ಳು ದಾಖಲಾತಿಗಳನ್ನು ನೀಡಿ ಜಾತಿ ಪ್ರಮಾಣ ಪತ್ರ ಪಡೆದಿರುವುದು ಖೋಟಾ ಎಂದು ಸಾಬೀತಾಗಿರುವ ಪ್ರಯುಕ್ತ ಸದರಿ ಜಾತಿ ಪ್ರಮಾಣ ಪತ್ರವನ್ನು ತಕ್ಷಣವೇ ಜಾರಿಗೆ ಬರುವಂತೆ ರದ್ದುಗೊಳಿಸಿ ಆದೇಶಿಸಲಾಗಿದೆ."

6. ಪ್ರಕರಣದ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-2) ಯು ಈ ಕೆಳಕಂಡಂತೆ ಅಭಿಪ್ರಾಯ ತಿಳಿಸಿರುತ್ತದೆ :

" ಶ್ರೀ ಆರ್. ಶಿವಲಿಂಗಪ್ಪ, ಸಹಾಯಕ ಆಡಳಿತಾಧಿಕಾರಿ, ಅಡ್ವೋಕೇಟ್ ಜನರಲ್ ಕಛೇರಿ, ಕಲಬುರ್ಗಿ, ಇವರು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಸರ್ಕಾರಿ ಹುದ್ದೆ ಪಡೆದಿರುವುದರಿಂದ ಕರ್ನಾಟಕ ಸಿವಿಲ್ ಸರ್ವಿಸಸ್ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 20 ರಲ್ಲಿ ತಿಳಿಸಿರುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ".

7. ಪ್ರಕರಣದ ಬಗ್ಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ಈ ಕೆಳಕಂಡಂತೆ ಅಭಿಪ್ರಾಯ ತಿಳಿಸಿರುತ್ತದೆ :

" Since the applicant Shri. R. Shivalingappa has taken the caste certificate by submitting false information by fraud, the same has been cancelled by the Tahshildar and later by the district committee. The Tribal Welfare Department is of the opinion that stringent action has to be taken against the Officer Shri. R. Shivalingappa who has committed fraud as per the provisions of the The Karnataka Scheduled Castes, Scheduled Tribes and other Backward Classes (Reservation of Appointment etc) Rules, 1992, Rule 7".

8. ಪ್ರಕರಣದ ಬಗ್ಗೆ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ (ಅಭಿಪ್ರಾಯ-2) ಶಾಖೆಯು ಈ ಕೆಳಕಂಡಂತೆ ಅಭಿಪ್ರಾಯ ತಿಳಿಸಿರುತ್ತದೆ :

"ಶ್ರೀ ಆರ್. ಶಿವಲಿಂಗಪ್ಪ, ಸಹಾಯಕ ಆಡಳಿತಾಧಿಕಾರಿ, ಅಡ್ವೋಕೇಟ್ ಜನರಲ್‌ರವರ ಕಛೇರಿ, ಕಲಬುರ್ಗಿ ಇವರು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಸರ್ಕಾರಿ ಹುದ್ದೆ ಪಡೆದಿದ್ದಾರೆ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಕ್ರಮಗಳ ಬಗ್ಗೆ ಕಾನೂನು ಇಲಾಖೆಗೆ ಕಡತವನ್ನು ಕಳುಹಿಸಿ ಅಭಿಪ್ರಾಯ ಕೋರಿದ್ದು, ಮೊದಲು ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ನಂತರ, ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಕಾನೂನು ಇಲಾಖೆಗೆ ಅಭಿಪ್ರಾಯ ಕೋರಿ ಕಡತವನ್ನು ಮರುಮಂಡಿಸಬೇಕು ಎಂಬುದು ಕಾನೂನು ಇಲಾಖೆಯ ಅಭಿಪ್ರಾಯವಾಗಿದೆ."

9. ಶ್ರೀ ಆರ್. ಶಿವಲಿಂಗಪ್ಪ, ಸಹಾಯಕ ಆಡಳಿತಾಧಿಕಾರಿ ಇವರು ಕುರುಬ ಪ್ರವರ್ಗ 2ಎ ಗೆ ಸೇರಿದ್ದರೂ ಪರಿಶಿಷ್ಟ ಪಂಗಡದ 'ಗೊಂಡ' ಜಾತಿಗೆ ಸೇರಿದವರೆಂದು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ಶೀಘ್ರಲಿಪಿಗಾರರ ಬ್ಯಾಕ್‌ಲಾಗ್ ಹುದ್ದೆ ಪಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೌಕರಿ ಭರ್ತಿ) ನಿಯಮಗಳು, 1977ರ ನಿಯಮ 20 (ಬಿ) ರನ್ವಯ ಖಾಯಂ ಆಗಿ

ಸರ್ಕಾರಿ ಸೇವೆಯಿಂದ ಹೊರಗಿಡುವ (permanently to debar from Government service)
ಬಗ್ಗೆ ನಿರ್ಧರಿಸಿ ಈ ಕೆಳಕಂಡಂತೆ ಆದೇಶ.

**ಸರ್ಕಾರದ ಆದೇಶ ಸಂಖ್ಯೆ : ಲಾ-ಎಲ್‌ಎಜಿ/13/2022,
ಬೆಂಗಳೂರು, ದಿನಾಂಕ : 14-05-2025**

10. ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಶ್ರೀ ಆರ್. ಶಿವಲಿಂಗಪ್ಪ, ಸಹಾಯಕ ಆಡಳಿತಾಧಿಕಾರಿ ಇವರು ಕುರುಬ ಪ್ರವರ್ಗ 2ಎ ಗೆ ಸೇರಿದ್ದರೂ, ಪರಿಶಿಷ್ಟ ಪಂಗಡದ 'ಗೊಂಡ' ಜಾತಿಗೆ ಸೇರಿದವರೆಂದು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ಶೀಘ್ರಲಿಪಿಗಾರರ ಬ್ಯಾಕ್‌ಲಾಗ್ ಹುದ್ದೆ ಪಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 20 (ಬಿ) ರನ್ವಯ ಖಾಯಂ ಆಗಿ ಸರ್ಕಾರಿ ಸೇವೆಯಿಂದ ಹೊರಗಿಡಲು (to permanently debar him from Government service) ಈ ಮೂಲಕ ಆದೇಶಿಸಿದೆ.

ಶ್ರೀ ಆರ್. ಶಿವಲಿಂಗಪ್ಪ, ಸಹಾಯಕ ಆಡಳಿತಾಧಿಕಾರಿ ಇವರನ್ನು ಕೂಡಲೇ ಸೇವೆಯಿಂದ ಬಿಡುಗಡೆ ಮಾಡತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಆದಿನಾರಾಯಣ)

ಸರ್ಕಾರದ ಅಧೀನ ಕಾರ್ಯದರ್ಶಿ
ಕಾನೂನು, ನ್ಯಾಯ ಮತ್ತು
ಮಾನವ ಹಕ್ಕುಗಳ ಇಲಾಖೆ(ಆಡಳಿತ-2)